

ಅಕ್ಕೋಬರ್ - 1

ನನ್ನ ನಾಲಿಗೆ ಪಾಪಕ್ಕೆ ಹೋಗದಂತೆ ಜಾಗರೂಕನಾಗಿರುವೆನು. ದುಷ್ಟರು ನನ್ನ ಮುಂದೆ ಇರುವಾಗ ಬಾಯಿಗೆ ಕುಕ್ಕೆಹಾಕಿಕೊಂಡಿರುವೆನು ಅಂದುಕೊಂಡೆನು. -ಕೀರ್ತನೆಗಳು 39:1

ಅನುಭವವುಳ್ಳ ಪ್ರತಿಯೊಬ್ಬ ವ್ಯಕ್ತಿಯು ಮೇಲ್ಕಂಡ ವಾಕ್ಯದಲ್ಲಿ ಕೊಟ್ಟಿರುವ ಹೇಳಿಕೆಯನ್ನು ಅಂದರೆ, ನಾಲಿಗೆಯು ದೇಹದ ಬೇರೆ ಎಲ್ಲಾ ಅಂಗಗಳಿಗಿಂತ ಪ್ರಬಲವಾದ ಪ್ರಭಾವವನ್ನು ಒಳ್ಳೆಯದಕ್ಕಾಗಲಿ, ಕೆಟ್ಟದಕ್ಕಾಗಲಿ ಬೀರುತ್ತದೆ ಎಂಬುದನ್ನು ಸಂಪೂರ್ಣವಾಗಿ ಒಪ್ಪುತ್ತಾನೆ. ಹಾಗೆಯೇ, ಅನುಭವವು ನಮಗೆ ಬೋಧಿಸುವದೇನಂದರೆ, ನಾಲಿಗೆಯನ್ನು ಹೊರತು, ಬೇರೆ ಯಾವ ಅಂಗವನ್ನಾದರೂ ನಾವು ಸುಲಭವಾಗಿ ಸ್ವಾದೀನಪಡಿಸಿಕೊಳ್ಳಬಹುದು ಎಂಬುದಾಗಿ ಬಹುಪಾಲು ಜನರು ಒಪ್ಪುತ್ತಾರೆ. ಈ ನಾಲಿಗೆಯು ಎಷ್ಟು ಜಾಣ್ಮೆಯುಳ್ಳದ್ದಾಗಿದೆಯೆಂದರೆ, (ಪ್ರತಿಯೊಂದು ಆಶೆ, ಮೋಹ ಮತ್ತು ಬಿದ್ದುಹೋಗಿರುವ ಮಾನವ ಸ್ವಭಾವಗಳು ನಾಲಿಗೆಯನ್ನು ತನ್ನ ಸೇವಕನಾಗಿ ಅಥವಾ ಸಾಧನವಾಗಿ ಕಟ್ಟಿದ್ದನ್ನು ಮಾಡಲು ಉಪಯೋಗಿಸುತ್ತದೆ. ಹೀಗಿರುವಲ್ಲಿ ಕ್ರೈಸ್ತನಾಗಿರುವವನು ಬಹು ಎಚ್ಚರಿಕೆಯಿಂದಿದ್ದು, ಬುದ್ಧಿವಂತಿಕೆಯಿಂದ ನಾಲಿಗೆಯನ್ನು ಕ್ರಿಸ್ತಿಯ ನೂತನ ಮನಸ್ಸಿನ ಹತ್ತೋಟಿಯಲ್ಲಿಟ್ಟುಕೊಂಡು ಅದು ತನಗೆ ಮತ್ತು ಇತರರಿಗೂ ಅಡಚಣೆ ಮಾಡದಂತೆ ಇಕ್ಕಟ್ಟಾದ ಮಾರ್ಗದಲ್ಲಿ ನಡೆಯುತ್ತಿರುವ ನಮ್ಮೆಲ್ಲರಿಗೂ ಸಹಾಯಕವಾಗುವಂತೆ ಉಪಯೋಗಿಸಬೇಕು-Z '97, 156 (ಖ 2156).

* * *

ಅಕ್ಕೋಬರ್ - 2

ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ. -ಫಿಲಿಪ್ಪಿ 3:13

ನಾವು ಹಿಂದಿನ ಸಂಗತಿಗಳನ್ನು ಮರೆಯುತ್ತೇವೆ; ಏಕೆಂದರೆ, ಹಾಗೆ ಮಾಡುವದು ಸರಿ. ದೇವರು ಸ್ಪಷ್ಟವಾಗಿ ಹೇಳುವಂತೆ ಆತನು ನಮ್ಮ ಎಲ್ಲಾ ಅಪರಿಪೂರ್ಣತೆಯನ್ನು ತನ್ನ ಬೆನ್ನ ಹಿಂದೆ ಹಾಕಿ ಅವುಗಳನ್ನು ಮರೆಯುತ್ತಾನೆ. ಆತನು ನಮ್ಮನ್ನು ಪ್ರೀತಿಸುವದಲ್ಲದೆ, ತನ್ನ ಪ್ರಾಣವನ್ನು ನಮಗೋಸ್ಕರ ಒಪ್ಪಿಸಿದುದು ತಾನು ತೆತ್ತ ಮೌಲ್ಯವಾಗಿದೆ. ಇದರ ಫಲವು ನಮಗೆ ಅನ್ವಯಿಸುವದರಿಂದ ನಮ್ಮ ಅಪರಿಪೂರ್ಣತೆಯು ಮರೆಯಾಗಿದೆ. ನಾವು ನಮ್ಮ ಕರ್ತನನ್ನು ಪ್ರೀತಿಸುತ್ತೇವೆ ಹಾಗೂ ಆತನಲ್ಲೇ ವಿಶ್ವಾಸವಿಟ್ಟು ನಮ್ಮ ಶರೀರದಲ್ಲಿ ಹೆಚ್ಚು ಕಡಮೆ ಕೊರತೆ ಇದ್ದರೂ ಮತ್ತು ನಾವು ಅಪರಿಪೂರ್ಣರಾಗಿದ್ದರೂ ಆತನ ಹೆಜ್ಜೆಯ ಜಾಡಿನಲ್ಲಿ ನಡೆಯಲು ಇಚ್ಛಿಸುತ್ತೇವೆ. ನಾವು ಮಾಡುವ ತಪ್ಪುಗಳನ್ನೂ ಮತ್ತು ವಿಫಲರಾಗುವದನ್ನೂ ಲಭುವಾಗಿ ಪರಿಗಣಿಸಿ, ತಕ್ಷಣವೇ ಮರೆತು ಹೋಗಬೇಕೆಂಬುದು ನಮ್ಮ ಸಲಹೆಯಲ್ಲ. ನಮ್ಮ ಶಕ್ತಿ ಮತ್ತು ಯೋಗ್ಯತೆಗನುಸಾರ ಅವುಗಳನ್ನು ತಿದ್ದಿ ಸರಿಪಡಿಸಿಕೊಂಡು ಪ್ರತಿನಿತ್ಯವೂ ನಮ್ಮ ತಪ್ಪುಗಳಿಗೋಸ್ಕರ ನಾವು ದೈವ ಕ್ಷಮೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕು-Z '04, 23 (ಖ 3304).

* * *

ಅಕ್ಕೋಬರ್ - 3

ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುತ್ತದೆ; ಅಂಥವರಿಗೆ
ವಿಘ್ನಕರವಾದದ್ದೇನೂ ಇರುವುದಿಲ್ಲ. -ಕೀರ್ತನೆಗಳು 119:165

ನಮ್ಮ ಬೇಡಿಕೆ ಹೆಚ್ಚಿಚ್ಚಾಗಿ ಕೃಪೆ, ಜ್ಞಾನ ಮತ್ತು ಪವಿತ್ರಾತ್ಮನ ಫಲಗಳಿಗೂ ಅಲ್ಲದೆ, ಕರ್ತನ ಮತ್ತು
ಸಹೋದರರ ಸೇವೆ ಮಾಡಲು ಅವಕಾಶಗಳಿಗಾಗಿಯೂ ಮತ್ತು ಹೆಚ್ಚಿಚ್ಚಾಗಿ ದೇವರ ಮಗನ ಸಾರೂಪ್ಯ
ಹೊಂದಲು ಬೆಳೆಯುವಂತೆ ನಮ್ಮ ಬೇಡಿಕೆಯಾಗಿರಬೇಕು. ಈ ಸ್ಥಿತಿಯಲ್ಲಿ ನಾವಿರುವಾಗ ದೇವರು ವಾಗ್ದಾನ
ಮಾಡಿರುವಂತೆ ನಮ್ಮ ತಿಳುವಳಿಕೆಗೆ ಮೀರಿ ದೇವರು ಅನುಗ್ರಹಿಸುವ ಶಾಂತಿ ನಮ್ಮನ್ನು, ನಮ್ಮ
ಹೃದಯವನ್ನು ಮತ್ತು ನಮ್ಮ ಯೋಚನೆಗಳನ್ನು ಕಾಯುತ್ತದೆ. ಇದನ್ನು ಯಾರು ತಾನೆ
ಅನುಮಾನಪಡಲು ಸಾಧ್ಯ? ಅನೇಕರ ಹೃದಯಗಳನ್ನು ಹಾನಿಮಾಡುವ ಮಹಾಕೇಡುಗಳನ್ನು ದೇವರು
ಅನುಗ್ರಹಿಸಿರುವ ಶಾಂತಿ ಹೊಡೆದೋಡಿಸುತ್ತದೆ. ಅಂಥವರ ತುಂಬು ಹೃದಯದಲ್ಲಿ ಸ್ವಾರ್ಥತೆ ಮತ್ತು
ಆಶೆಗಳಿಗೆ ಸ್ಥಳವಿರುವುದಿಲ್ಲ. ನಮ್ಮ ಹೃದಯದಲ್ಲಿ ದೈವ ಶಾಂತಿ ವಾಸವಾಗಿದ್ದು, ನಮ್ಮನ್ನು ಆಳಿಕೆ
ಮಾಡುವಾಗ ಲೋಕದಲ್ಲಿ ನಮಗೆ ಸಂಭವಿಸುವ ಕಷ್ಟ ಮತ್ತು ಚಿಂತೆಗಳನ್ನು ದೂರವಾಗಿಸುತ್ತದೆ. ಜೊತೆಗೆ
ಎಲ್ಲಾ ರೀತಿಯ ಅನಾನುಕೂಲ ಪರಿಸ್ಥಿತಿ ನಮ್ಮನ್ನು ಆವರಿಸಿಕೊಂಡಿದ್ದರೂ ಮತ್ತು ನಮ್ಮ ಆಪಾದಕ
ದೂತನು ತನ್ನ ವಂಚಿಸುವ ಪ್ರತಿನಿಧಿಗಳಿಂದ ಹತ್ತಿಕೊಳ್ಳುವ ಪಾಪವನ್ನು ತಂದೊಡ್ಡಿದರೂ ನಾವು ನಮ್ಮದಿ
ಕೆಡಿಸಿಕೊಳ್ಳದೆ ದೇವರ ವಿಶ್ರಾಂತಿಯಲ್ಲಿ ತಲ್ಲೀನರಾಗಿರುವೆವು-Z '04, 24 (ಖ 3304).

* * *

ಅಕ್ಕೋಬರ್ - 4

ಅವರಿಗೆ ಆತನು - ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು
ಮಾಡುವೆನು, ಎಂದು -ಮತ್ತಾಯ 4:19

ನಮ್‌ಮ ಜೀವನದ ಎಲ್ಲಾ ವ್ಯವಹಾರಗಳು ನಮ್ಮ ಭವಿಷ್ಯತ್ತಿನಲ್ಲಿ ಲಾಭ ತರುವಂಹ ಪಾಠಗಳನ್ನು
ಕಲಿಸುತ್ತವೆ. ಇದು ನಾವು ಸ್ವೀಕರಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಮೀನು ಹಿಡಿಯುವ
ವ್ಯವಹಾರದಲ್ಲಿ ಒಂದು ವಿಶೇಷವಾದ ಸಂಗತಿ ಇದೆ. ಅಪೋಸ್ತಲರು ತಮ್ಮ ಉಳಿದಿರುವ ಜೀವಮಾನದಲ್ಲಿ
ಇಂತಹ ವಿಶೇಷತೆಯನ್ನು ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಕರ್ತನು ಕರೆದಿದ್ದಾನೆ. ಮೀನು
ಹಿಡಿಯಲಿಕ್ಕೆ ಬುದ್ಧಿವಂತಿಕೆ, ಶಕ್ತಿ, ಜಾಣತನ ಅವಶ್ಯ. ಗಾಳಕ್ಕೆ ಹುಳುವನ್ನು ಸಿಕ್ಕಿಸಿ, ಗಾಳಹಾಕಿ ಬೆಸ್ತನು
ಮರೆಯಾಗಿರುವನು. ಈ ನಾಲ್ಕು ಸಂಗತಿಗಳು ಆತ್ಮಿಕವಾಗಿ ಮೀನು ಹಿಡಿಯಲಿಕ್ಕೆ ಅವಶ್ಯವಾಗಿದೆ
ಎಂಬದನ್ನು ಕರ್ತನು ಬೋಧಿಸಿ ಅಪೋಸ್ತಲರಿಗೆ ಈ ಕಾರ್ಯ ನಿರ್ವಹಿಸಲು ಅವಕಾಶಕೊಟ್ಟಿದ್ದಾನೆ. ನಮಗೆ
ತಿಳಿದಿರುವಂತೆ ಮೀನು ಸ್ವಲ್ಪ ಶಬ್ದವಾದರೂ ಅಥವಾ ತನ್ನನ್ನು ಹಿಡಿಯಲಿಕ್ಕೆ ಯಾರೋ ಬಂದಿದ್ದಾರೆ
ಎಂದು ಗೊತ್ತಾದ ತಕ್ಷಣ, ಅಪಾಯದ ಭೀತಿಯಿಂದ ಎಚ್ಚರವಹಿಸುತ್ತದೆ. ಇದೇ ರೀತಿ ಮಾನವ ಜನಾಂಗವು
ಸಹ ತಮ್ಮನ್ನು ಯಾರಾದರೂ ವಶಪಡಿಸಿಕೊಳ್ಳುತ್ತಾರೆಯೆಂದಲ್ಲಿ ಅಥವಾ ಯಾವುದೋ ವಶಕ್ಕೆ ತಾವು
ಒಳಗಾಗುತ್ತೇವೆಂದು ತಿಳಿದಲ್ಲಿ, ಗಾಬರಿಯಿಂದ ಸಂಕೋಚಪಡುತ್ತದೆ. ಅದರಲ್ಲೂ ತಾನು ಎಲ್ಲವನ್ನು

ತ್ಯಜಿಸಬೇಕಾಗುತ್ತದೆ ಎಂಬ ಅನುಮಾನವಿದ್ದರೆ, ಈ ಕೃತ್ಯವೆಸಗುತ್ತದೆ ಮತ್ತು ಈ ರೀತಿಯಲ್ಲಿ ಲೋಕವು ಪ್ರತಿಷ್ಠೆಯನ್ನು ತಿಳಿದುಕೊಂಡಿದೆ-Z '04, 26, 27 (ಖ 3307).

* * *

ಅಕ್ಕೋಬರ್ - 5

ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ, ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು. -ಇಬ್ರಿಯ 12:3

ಅನೇಕ ಮಂದಿ ದೇವರ ಮಕ್ಕಳು ಆಯಾಸದಿಂದ ಬಳಲಿ ಮಾನಸಿಕವಾಗಿ ಬಲಹೀನರಾಗಿ ದೇವರು ತಮ್ಮ ಮುಂದಿಟ್ಟಿರುವ ಬಹುಮಾನವನ್ನು ಕಳಕೊಳ್ಳುವ ಅಪಾಯದಲ್ಲಿ ಸಿಕ್ಕಿಕೊಳ್ಳುವುದಿಲ್ಲ. ಏಕೆಂದರೆ, ಅವರು ಕರ್ತನ ಬಗ್ಗೆ ಆಲೋಚಿಸುವುದರಲ್ಲಿ ನಿಷ್ಫಲರಾಗಿ, ಆತನ ಬಗ್ಗೆ ಅಧ್ಯಯನ ಮಾಡದೆ, ಆತನ ವಿಷಯದಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆಯದೆ ಹಾಗೂ ಕರ್ತನು ಹೇಗೆ ನಂಬಿಗಸ್ತನಾಗಿದ್ದು ವಿರೋಧವನ್ನು ಸಹಿಸಿಕೊಂಡದ್ದನ್ನು ಮತ್ತು ಆತನ ಪರಿಪೂರ್ಣತೆ ಆತನಲ್ಲಿ ನೆಲೆಗೊಂಡಿದ್ದು ಕತ್ತಲೆಯಲ್ಲಿ ಆ ಬೆಳಕು ಪ್ರಕಾಶಿಸುತ್ತಿದ್ದರೂ ಅದನ್ನು ಮೆಚ್ಚದೆ ಇರುವುದನ್ನು ಗಣನೆಗೆ ತಂದುಕೊಂಡು ತಮ್ಮಿಂದ ಪ್ರಕಾಶಿಸುವ ಬೆಳಕು ಸಹ ಮೆಚ್ಚುಗೆಗೆ ಪ್ರಾಪ್ತವಾಗುವುದಿಲ್ಲ ಎಂದು ಎಣಿಸುವರು. ಕರ್ತನು ತಾನು ನೀತಿವಂತನಾಗಿದ್ದರೂ ಹೇಗೆ ಎಲ್ಲಾ ರೀತಿಯಲ್ಲಿ ಆತನಿಗಾದ ಅನ್ಯಾಯವನ್ನು ಸಹಿಸಿಕೊಂಡನು ಎಂಬುದನ್ನು ತಿಳಿದುಕೊಂಡು ತಾವು ಅಪರಿಪೂರ್ಣರಾಗಿದ್ದರೂ ಆತನ ಗುಣ ತಮ್ಮಲ್ಲಿ ಹೇಗೆ ಪ್ರತಿಬಿಂಬಿಸುತ್ತದೆಂಬುದನ್ನು ಅರಿತರೆ ಅವರು ಕ್ರಿಸ್ತನ ಸೈನಿಕರಾಗಿದ್ದು ಹಿಂಸೆಯನ್ನು ಸಹಿಸಿಕೊಳ್ಳಲು ಶಕ್ತಿಯನ್ನು ಕೊಡುತ್ತದೆ; ಹಾಗೂ ಯಾವ ಸನ್ನಿವೇಶದಲ್ಲೂ ಅವರು ಮಾನಸಿಕವಾಗಿ ಕುಗ್ಗಿಹೋಗದೆ ಒಳ್ಳೆಯದನ್ನು ಮಾಡುವಾಗ ಎಲ್ಲಾ ರೀತಿಯ ವಿರೋಧವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ-Z '04, 58 (ಖ 3312).

* * *

ಅಕ್ಕೋಬರ್ - 6

ಗದರಿಸಿ ಹೇಳಿದ್ದೇನೆಂದರೆ, ನೀವೆಂಥ ಆತ್ಮಕ್ಕೆ ಅಧೀನರಾದರೆಂದು ನಿಮಗೆ ತಿಳಿಯದು, ಮನುಷ್ಯ ಕುಮಾರನು ಮನುಷ್ಯರ ಪ್ರಾಣಗಳನ್ನು ನಾಶಮಾಡುವದಕ್ಕೆ ಬಂದವನಲ್ಲ, ರಕ್ಷಿಸುವದಕ್ಕೆ ಬಂದವನು ಎಂದು ಬರೆದದೆ. -ಲೂಕ 9:55,56

(ಟಿಪ್ಪಣಿಯನ್ನು ನೋಡಿರಿ)

ಎಲ್ಲಾ ದೇವ ಜನರು ತಿಳಿಯತಕ್ಕದ್ದೇನೆಂದರೆ, ಅವರು ಜನರನ್ನು ಅತಿ ವಿಮರ್ಶಾತ್ಮಕವಾಗಿ ಖಂಡಿಸಿ, ಅವರ ಮೇಲೆ ದಂಡನೆಯನ್ನು ವಿಧಿಸುವಂತೆ ಮನಸ್ಸುಳ್ಳವರಾಗಿರಬಾರದು. ಅಂತಹ ಸ್ವಭಾವ ಅವರಲ್ಲಿದ್ದರೆ ಅದನ್ನು ನಿಗ್ರಹಿಸಬೇಕು. ಕರ್ತನು ಸ್ಥಾಪಿಸಿರುವ ನಿಯಮವೇನೆಂದರೆ, ನಾವು ಎಷ್ಟರಮಟ್ಟಿಗೆ ಇತರರ ಬಗ್ಗೆ ಕರುಣೆಯನ್ನು ತೋರಿಸುತ್ತೇವೆಯೋ ಅಷ್ಟರ ಮಟ್ಟಿಗೆ ದೇವರಿಂದ ನಾವು ಕರುಣೆಯನ್ನು ನಿರೀಕ್ಷಿಸಬಹುದು. ತಪ್ಪು ಹುಡುಕುವದು ಮತ್ತು ಇತರರನ್ನು ಖಂಡಿಸುವದು, ಅವರ ಮೇಲೆ ಅಪವಾದ

ಹೊರಿಸುವುದು, ಬಿಟ್ಟು ಹೋಗಿರುವ ಹೃದಯದ ಸ್ಥಿತಿಯನ್ನು ಸೂಚಿಸುತ್ತದೆ. ಇಂತಹ ದೋರಣೆಯ ಬಗ್ಗೆ, ದೇವಜನರು, ತಮ್ಮನ್ನು ಕಾದಿರಿಸಿಕೊಳ್ಳಬೇಕು. ಕರ್ತನು ಆತ್ಮಿಕ ಇಸ್ರಾಹೇಲ್ಯರಾದ ನಮ್ಮಲ್ಲಿ ಕರುಣೆ, ಒಳ್ಳೆಯತನ, ಪ್ರೀತಿ ಗುಣಗಳನ್ನು ನಿರೀಕ್ಷಿಸುತ್ತಾನೆ. ಇಂತಹ ಗುಣಗಳು ನಮ್ಮಲ್ಲಿ ಇಲ್ಲದೆ ಹೋದರೆ, ನಾವು ಆ ದೇವರ ಮಕ್ಕಳಾಗಿ ಮುಂದುವರೆಯಲು ಸಾಧ್ಯವಾಗುವದಿಲ್ಲ-Z '04, 43 (ಖ 3315).

* * *

ಅಕ್ಟೋಬರ್ - 7

ಆದರೆ, ಈ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಉಸುಬಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನ ಮನುಷ್ಯನನ್ನು ಹೋಲುವನು.

-ಮತ್ತಾಯ 7:26

ಕರ್ತನ ವಾಗ್ದಾನಗಳನ್ನು ನಿರೀಕ್ಷಿಸಿ ಕಟ್ಟುವವನು ಕೃತಿಗಳನ್ನೊಳಗೊಂಡಂತೆ ಕಟ್ಟದಿದ್ದರೆ, ಮರಳಿನ ಮೇಲೆ ಮನೆ ಕಟ್ಟುವಂತಾಗುತ್ತದೆ. ಇದು ಕಾಲದ ಪ್ರಶ್ನೆ ಅಂದರೆ, ಕಠಿಣ ಶೋಧನೆ ಬಂದಾಗ ಅಂತಹ ನಿರೀಕ್ಷೆ ನಿಷ್ಫಲವಾಗುತ್ತವೆ. ನಿರೀಕ್ಷೆಯುಳ್ಳವನು ತನ್ನನ್ನು ಮೋಸಪಡಿಸಿಕೊಳ್ಳುತ್ತಾನೆ. ದೇವರ ರಾಜ್ಯದಲ್ಲಿ ತನಗೆ ಪಾಲು ಸಿಕ್ಕುವುದು ಎಂಬ ಅವನ ಭರವಸೆ ನಿರಾಶೆಯಾಗಿ ಪರಿಣಮಿಸುವುದು. ಇದಕ್ಕೆ ಬದಲಾಗಿ ವಿಧೇಯನಾಗಿದ್ದು ಕಟ್ಟುವ ಪ್ರತಿಯೊಬ್ಬನು ತನ್ನ ಹೃದಯ ಹಾಗೂ ತನ್ನ ನಾಲಿಗೆಯಿಂದ ಕರ್ತನನ್ನು ಗೌರವಿಸಿ ಆತನ ಮಾತಿಗೆ ತಕ್ಕಂತೆ ನಡೆದು ತನ್ನಲ್ಲಿರುವ ನಂಬಿಕೆಗೆ ತಾನು ಮಾಡುವ ಕೃತ್ಯಗಳು ಹೊಂದಾಣಿಕೆಯಾಗಿದ್ದು ಮತ್ತು ಅದರ ಫಲ ಕೊಡುವ ಸಾಕ್ಷಿ ಕರ್ತನ ಅತಿ ಮಹತ್ವದ ಸಂಬಂಧವನ್ನು ಸೂಚಿಸುತ್ತದೆ. ಇವರು ತಮ್ಮ ಸೇವೆಯ ಜೀವನದಲ್ಲಿ ಬಂದೊದಗುವ ಭೀಕರ ಬಿರುಗಾಳಿ ಮತ್ತು ಮಳೆಗಳಿಗೆ ಅಲುಗಾಡುವದಿಲ್ಲ ಮತ್ತು ಕುಸಿಯುವದೂ ಇಲ್ಲ; ಏಕೆಂದರೆ, ಇವರು ಕ್ರಿಸ್ತನೆಂಬ ಬಂಡೆಯ ಮೇಲೆ ಮನೆಯನ್ನು ಕಟ್ಟಿದ್ದಾನೆ-Z '04, 36 (ಖ 3317).

* * *

ಅಕ್ಟೋಬರ್ - 8

ಮೋಸಹೋಗಬೇಡಿರಿ ತಾನು ಏನು ಬಿತ್ತುತ್ತಾನೋ, ಅದನ್ನೇ ಕೊಯ್ಯಬೇಕು. ತನ್ನ ಶರೀರ ಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯ ಜೀವವನ್ನು ಕೊಯ್ಯುವನು.

-ಗಲಾತ್ಯ 6:7,8

ನಾವು ಶರೀರ ಭಾವದಿಂದ ಉದ್ಭವಿಸುವ ಸ್ವಾರ್ಥತೆ, ಅನೀತಿ, ಅನ್ಯಾಯದಿಂದ ತುಂಬಿದ ಆಶೆಗಳು ನಮ್ಮ ಹೃದಯ ಮತ್ತು ಜೀವನವನ್ನು ತುಂಬುವಂಥ ವಿಷಯಗಳನ್ನು ಸದಾಕಾಲವೂ ಬಿತ್ತುವದಾದರೆ ಇವು ಹೆಚ್ಚಾಗಿ ಪುನಃ ಪುನಃ ಆತ್ಮನಿಗೆ ವಿರುದ್ಧವಾದ ಬಿತ್ತುವಿಕೆ ಮುಂದುವರೆದು ಕೊನೆಗೆ ಅವನನ್ನು ಮರಣಕ್ಕೆ

ಕೊಂಡೊಯ್ಯುವದು. ಅದು ಎರಡನೇ ಮರಣ. ಇದಕ್ಕೆ ಬದಲಾಗಿ ನಾವು ಪ್ರತಿಸಲವೂ ಆತ್ಮನಿಗೆ ಅನುಗುಣವಾದ ಅಂದರೆ, ಸ್ವಾರ್ಥತೆಯನ್ನು ಮತ್ತು ಶರೀರಕ್ಕೆ ಸಂಬಂಧಿಸಿದ ಆಶೆಗಳನ್ನು ನಿರಾಕರಿಸಿ ನಮ್ಮ ನೂತನ ಮನಸ್ಸು ಮತ್ತು ನೂತನ ಚಿತ್ತವನ್ನು ಆತ್ಮಿಕ ನಿರ್ದೇಶನಕ್ಕೆ ಬಿಟ್ಟು, ಶುದ್ಧ ವಿಷಯಗಳು, ಗಾಂಭೀರ್ಯ ವಿಷಯಗಳು, ಒಳ್ಳೆಯ ವಿಷಯಗಳು, ಸತ್ಯದ ವಿಷಯಗಳನ್ನು ಬಿತ್ತುವದಾದರೆ, ಹೆಚ್ಚಾದ ಆತ್ಮದ ಫಲಗಳು ಸಿಕ್ಕುತ್ತವೆ. ಇವುಗಳನ್ನು ಕಾಪಾಡುವದಾದರೆ, ಕರ್ತನು ನಮಗೆ ಮಾಡಿರುವ ಕೃಪಾ ವಾಗ್ದಾನಗಳು ಮತ್ತು ಆತನ ಏರ್ಪಾಟುಗಳಾದ ನಿತ್ಯಜೀವ, ಇವು ನಮ್ಮನ್ನು ಮಹಿಮೆಯ ರಾಜ್ಯವನ್ನು ಸೇರಲು ಕೊಂಡೊಯ್ಯುತ್ತವೆ-Z '04, 57 (ಖ 3321).

* * *

ಅಕ್ಟೋಬರ್ - 9

ಅಲ್ಪವಿಶ್ವಾಸಿಗಳೇ, ಯಾಕೆ ಧೈರ್ಯಗಡುತ್ತೀರಿ.

-ಮತ್ತಾಯ 8:26

ನಮಗಾಗುವ ಪ್ರತಿಯೊಂದು ಅನುಭವ ನಮಗೆ ಸಹಾಯಕವಾಗಿರುವದು. ನಾವು ಮೊದಲಬಾರಿ ಧೈರ್ಯಗಟ್ಟು ಜೋರಾಗಿ ಕೂಗಿದರೆ, ಕರ್ತನಿಂದ ನಮಗೆ ಸಹಾಯ ದೊರೆಯಬಹುದು ಅದು ಆತನ ಗದರಿಕೆಯಾದ “ಅಲ್ಪವಿಶ್ವಾಸಿಗಳೇ” ಎಂಬ ಮಾತಿನಿಂದ. ಆದರೆ, ನಮ್ಮ ಜೀವಿತದಲ್ಲಿ ಒಂದೊಂದೇ ಪಾಠ ಕಲಿಯುವಾಗ ಕರ್ತನು ನಮ್ಮಿಂದ ನಿರೀಕ್ಷಿಸುವುದು ಮತ್ತು ನಮ್ಮಲ್ಲಿ ನಿರೀಕ್ಷಿಸುವುದು ಹೆಚ್ಚಿನ ನಂಬಿಕೆ, ಹೆಚ್ಚಿನ ವಿಶ್ವಾಸ, ಹೆಚ್ಚಿನ ಶಾಂತಿ, ಹೆಚ್ಚಾದ ಸಂತೋಷವನ್ನು ಕರ್ತನಲ್ಲಿ ಪಡೆದು ಆತನ ಪ್ರತ್ಯಕ್ಷತೆಯಲ್ಲಿ ಅಥವಾ ಆತನ ಸಹವಾಸದಲ್ಲಿ ಹೆಚ್ಚಾದ ಭರವಸೆಯುಳ್ಳವರಾಗಿದ್ದರೆ, ಆತನು ನಮ್ಮನ್ನು ಕೈಬಿಡುವದಿಲ್ಲ. ನಮ್ಮ ವಿಷಯದಲ್ಲಿ ಆಸಕ್ತಿ ಉಳ್ಳವನಾಗಿದ್ದು, ತನ್ನ ಶಕ್ತಿಯಿಂದ ಅಪಾದಕ ದೂತನ ಬಾಧೆಯಿಂದಲೂ ಮತ್ತು ಎಲ್ಲಾ ತೆರನಾದ ಕೆಟ್ಟ ವಿಷಯಗಳಿಂದಲೂ ನಮ್ಮನ್ನು ಬಿಡಿಸಿ ಕೊನೆಗೆ ನಾವು ಸೇರಬೇಕಾದ ದಡ ಅಂದರೆ, ಕ್ರಿಸ್ತನ ರಾಜ್ಯವನ್ನು ಸೇರುವಂತೆ ಮಾಡುವನು-Z '04, 60 (ಖ 3324).

* * *

ಅಕ್ಟೋಬರ್ - 10

ನೀವು ಪೂರ್ವ ಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ. ಈ ಸ್ವಭಾವವು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇ ದಿನೇ ನೂತನವಾಗುತ್ತ ಪೂರ್ಣ ಜ್ಞಾನವನ್ನು ಉಂಟುಮಾಡುತ್ತದೆ.

-ಕೊಲೊಸ್ಸೆ 3:9-10

ನಮ್ಮ ಮನಸ್ಸು ಹಾಗೂ ಚಿತ್ತದಿಂದ ಹಳೆಯ ಸ್ವಭಾವ ನಿರ್ಗಮಿಸಿ ಎಲ್ಲಾ ನೂತನವಾಗುವದು. ಈ ಬದಲಾವಣೆಯು ಮತ್ಸ್ಯ ದೇಹ ಹೋಗಿ ಅಮರತ್ವ ಧರಿಸಿಕೊಂಡಾಗ, ಲಯವಾಗುವ ಈ ದೇಹವು ನಿರ್ಲಯತ್ವವನ್ನು ಆರಿಸಿಕೊಂಡು ಎದ್ದಾಗ, ಮಹಿಮೆಯಲ್ಲಿಯೂ, ಶಕ್ತಿಯಲ್ಲಿಯೂ ಆತ್ಮಿಕ ಜೀವಿಗಳಾಗಿ ಎದ್ದು ಬರುವಾಗ ಈಡೇರುತ್ತದೆ. ಹೀಗಿರಲು ನಾವು ಈ ಯೋಗ್ಯತೆಯನ್ನು ಪಡೆಯಬೇಕಾದರೆ ಹಾಗೂ ನೀತಿವಂತರಿಗಾಗುವ ಪುನರುತ್ಥಾನದಲ್ಲಿ ಎದ್ದು ಬರಬೇಕಾದರೆ, ಹೃದಯಪೂರ್ವಕವಾಗಿಯೂ, ಚಿತ್ತಪೂರ್ವಕವಾಗಿಯೂ ನಮ್ಮ ಮನಸ್ಸಿನ ಇಚ್ಛೆಯನ್ನು ಹಾಗೂ ನಾವು ಎಲ್ಲಾ ವಿಧದಲ್ಲಿಯೂ ಕರ್ತನಿಗೆ ಮೆಚ್ಚಿಕೆಯಾಗಿ ನಡೆಯುತ್ತಿದ್ದೇವೆಂಬುದನ್ನು ತೋರಿಸಬೇಕು. ನಮ್ಮ ಕರ್ತನಿಗೂ ಮತ್ತು ನಮಗೂ ಇದಕ್ಕಿಂತಲೂ ಉತ್ತಮವಾಗಿ ತೋರಿಸಲು ಸಾಧ್ಯವಿಲ್ಲ ಅಥವಾ ನಮ್ಮ ಚಿತ್ತಪೂರ್ವಕ ಇಚ್ಛೆಯನ್ನು ನಮ್ಮ ಮನಸ್ಸಿನ ಮೇಲೆಯೂ, ನಮ್ಮ ಆಲೋಚನೆಗಳ ಮೇಲೆಯೂ ಕಟ್ಟುನಿಟ್ಟಿನ ನಿಗಾವಹಿಸುವುದನ್ನು ಬಿಟ್ಟು ಬೇರೆ ಉಪಯುಕ್ತವಾದ ಮಾರ್ಗವಿಲ್ಲ.-Z '04, 25 (ಖ 3304).

* * *

ಅಕ್ಟೋಬರ್ - 11

ಯೆಹೋವನ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!

-ಯೆಶಾಯ 52:11

ದೈವ ಏರ್ಪಾಡು ಹೇಗಿರುವದು ಅಂದರೆ, ದೇವರ ಸೇವಕರು ಕಟ್ಟಿ ಸೇವಕರಿಂದ ಸ್ಪಷ್ಟವಾಗಿ ಬೇರೆಯಾಗಿರುವರು. ದೇವರ ವಿಷಯವಾಗಿ ಸಾಕ್ಷಿ ಹೇಳುವ ಅಥವಾ ಸತ್ಯದ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವ ಸಮಸ್ತವೂ ಕರ್ತನ ಜನರಿಗೆ ಮಾತ್ರ ಮೀಸಲಾಗಿದೆ. ಹೀಗಿರಲು ದೇವರು ಕಟ್ಟಿವರನ್ನಾಗಲಿ, ಬಿದ್ದುಹೋಗಿರುವ ದೇವದೂತರನ್ನಾಗಲಿ, ಕಟ್ಟಿ ಮಾನವ ಅಥವಾ ಹೆಂಗಸರನ್ನಾಗಲಿ ತನ್ನ ಶುಭ ಸಮಾಚಾರವನ್ನು ಸಾರಲಿಕ್ಕೆ ಉಪಯೋಗಿಸುವದಿಲ್ಲ. ಈ ವ್ಯತ್ಯಾಸವನ್ನು ದೇವ ಜನರು ಬಹು ಎಚ್ಚರಿಕೆಯಿಂದ ಗಮನಿಸಿ, ಯಾರು ಕರ್ತನ ಅನ್ಯೋನ್ಯತೆಯಿರಲು ತಮ್ಮನ್ನು ಕರ್ತನ ಚಿತ್ತಕ್ಕೆ ಒಪ್ಪಿಸಿಕೊಂಡರೆ ಇರುವವರನ್ನು ಗುರುತಿಸಿ, ಅಂತಹವರಿಂದ ದೂರಿವಿರಬೇಕು. ಅವರು ದೇವರ ದೃಷ್ಟಿಯಲ್ಲಿ, ಅವರ ಹೃದಯದೊಳಗೆ ಅಥವಾ ಮನಸ್ಸಿನಲ್ಲಿ ದೈವ ಸಂಯೋಗದ ನಿದರ್ಶನಗಳು ಇಲ್ಲದವರಾಗಿ ಕಾಣುವದರಿಂದ ಅವರ ವಿಷಯದಲ್ಲಿ ದೇವರು, "ದುಷ್ಟರಿಗಾದರೋ ದೇವರು ಹೇಳುವದೇನೆಂದರೆ - ನನ್ನ ವಿಧಿಗಳನ್ನು ಪರಿಸುವದಕ್ಕೆ ನಿಮಗೇನು ಬಾಧ್ಯತೆ ಉಂಟು? ನನ್ನ ನಿಬಂಧನೆಯನ್ನು ಉಚ್ಚರಿಸುವದು ನಿಮಗೇನು ಕೆಲಸ? ಎಂದು ಸ್ಪಷ್ಟೀಕರಿಸಿದ್ದಾನೆ. (ಕೀರ್ತನೆ 50:16-17)-Z '04, 28 (ಖ 3309).

* * *

ಅಕ್ಟೋಬರ್ - 12

ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿರಿ.

-ಮತ್ತಾಯ 6:28

ಕರ್ತನು ನಮಗೆ ಸೃಷ್ಟಿಯ ಸಾಧಾರಣ ವಿಷಯವನ್ನು ಅಧ್ಯಯನ ಮಾಡಿ, ಅವುಗಳನ್ನು ಗಮನಿಸಿರಿ ಎಂಬುದಾಗಿ ಹೇಳಿದ್ದಾನೆ. ನಮ್ಮ ಜೀವನದ ಎಲ್ಲಾ ರೀತಿಯ ವ್ಯವಹಾರಕ್ಕೆ ಈ ಪಾಠಗಳನ್ನು ಕಲಿತು ಅನ್ವಯಿಸುವುದಾದರೆ, ಅವುಗಳಿಂದ ನಮಗೆ ಅನುಕೂಲವಾಗುವದು. ಹೇಗೆಂದರೆ, ನಾವು ನಂಬಿಕೆಯಿಟ್ಟಿರುವ ಸೃಷ್ಟಿಕರ್ತನನ್ನು ಕುರಿತು ಸರಿಯಾದ ದೃಷ್ಟಿಕೋನದಿಂದ ಆಲೋಚಿಸುವುದಾದರೆ ನಿಜವಾಗಿಯೂ ಮತ್ತು ಅವಶ್ಯಕವಾಗಿಯೂ ಆತನು ಅತ್ಯುನ್ನತ ಹಾಗೂ ಗೌರವಾನ್ವಿತ ಗುಣಗಳಿಂದ ಒಂದುಗೂಡಿ ಪ್ರತಿನಿಧಿಸುವದನ್ನು ತಿಳಿಯಬಹುದಾಗಿದೆ. ಇದು ಯಾವ ಮಾನವನಾದರೂ ಗ್ರಹಿಸಬಹುದು. ಕರ್ತನು ನೀತಿ, ಜ್ಞಾನ, ಶಕ್ತಿ ಮತ್ತು ಪ್ರೀತಿಯಲ್ಲಿ ಪರಿಪೂರ್ಣನಾಗಿದ್ದಾನೆಂಬುದನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ಮನುಷ್ಯನು ಕೃಪೆಯಲ್ಲಿಯೂ ಜ್ಞಾನ ಮತ್ತು ಪ್ರೀತಿಯಲ್ಲಿಯೂ ಅಭಿವೃದ್ಧಿ ಹೊಂದುವನು. ಈ ಚಿಕ್ಕ ಚಿಕ್ಕ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವದಿಲ್ಲವೋ ಅವರು ಗಂಭೀರ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವದರಲ್ಲಿ ವಿಫಲನಾಗುವರು. ಹಾಗೆಯೇ ದೇವರನ್ನು ಮತ್ತು ಆತನ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಗಣನೆಗೆ ತೆಗೆದುಕೊಳ್ಳಲು ಇವುಗಳು ಅಡಚಣೆ ಮಾಡುವದಲ್ಲದೆ ಆತನ ಗುಣವನ್ನು ಮೆಚ್ಚಲು ಇವರಿಗೆ ಸಾಧ್ಯವಾಗುವದಿಲ್ಲ -Z'04, 37, 38 (ಖ-3312).

* * *

ಅಕ್ಟೋಬರ್ - 13

ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ತೋರಿಸುತ್ತೇನೆ.

-ಯಾಕೋಬು 2:18

ಈ ಯುಗದಲ್ಲಿ ಕರ್ತನ ಜನರು ಕ್ರಿಯೆಗಳ ಆಧಾರದ ಮೇಲೆ ತೀರ್ಮಾನಿಸಲ್ಪಡುವದಿಲ್ಲ. ಅವರ ನಂಬಿಕೆಯ ಮೇಲೆ ತೀರ್ಮಾನಿಸಲ್ಪಡುವರು. ಆದರೂ, ಕ್ರಿಯೆಗಳು ಕೂಡ ಇರುವದು ಅವಶ್ಯ. ನಾವು ಕ್ರಿಯೆಗಳ ಮೂಲಕ ದೇವರಿಗೆ ನಂಬಿಕೆಯನ್ನು ವ್ಯಕ್ತಿಪಡಿಸುತ್ತೇವೆ; ಹಾಗೂ ದೇವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಅಪರಿಪೂರ್ಣವಾದ ಕ್ರಿಯೆಗಳ ಮೂಲಕ ನಮ್ಮ ಪ್ರಾಮಾಣಿಕ ಮೂಲ ಉದ್ದೇಶಗಳನ್ನು ಹಾಗೂ ಚಿತ್ತವನ್ನು ಪ್ರದರ್ಶಿಸುತ್ತೇವೆ. ನಮ್ಮ ಅಪರಿಪೂರ್ಣ ಕ್ರಿಯೆಗಳಿಂದ ನಾವು ದೇವರಲ್ಲಿ ಪ್ರಾಮಾಣಿಕವಾದ, ವಿಶ್ವಾಸಯುತವಾದ ನಂಬಿಕೆಯನ್ನು ಪ್ರದರ್ಶಿಸುವದನ್ನು ದೇವರು ಮೆಚ್ಚುತ್ತಾನೆ. ದೇವರು ನಮ್ಮನ್ನು ಪರಿಪೂರ್ಣರೆಂದು ಪರಿಗಣಿಸಿ, ದೇವರ ರಾಜ್ಯದಲ್ಲಿ ನಮಗೆ ಬಾಧ್ಯತೆಯನ್ನು ಅನುಗ್ರಹಿಸುವನು ಮತ್ತು ದೇವಜನರಿಗಾಗಿ ದೇವರು ಅಮೂಲ್ಯ ಆಶೀರ್ವಾದಗಳನ್ನು, ತನ್ನನ್ನು ಪ್ರೀತಿಸುವವರಿಗಾಗಿ ಮೀಸಲಾಗಿ ಇಟ್ಟಿರುವವುಗಳನ್ನು ಕೂಡ ಅನುಗ್ರಹಿಸುವನು ಕೇವಲ ಮಾತಿನಿಂದಲ್ಲದೆ, ಕ್ರಿಯೆಗಳ ಮೂಲಕ ಯಾರು ಸತತ ಪ್ರಯತ್ನಪಟ್ಟು ತಮ್ಮ ಜೀವನದಲ್ಲಿ ಪ್ರೀತಿಯನ್ನು ಕೃತಿಗಳ ಮೂಲಕ ತೋರಿಸುವರೋ, ಅಂಥವರಿಗೇ ದೇವರು ಆಶೀರ್ವಾದವನ್ನು ದಯಪಾಲಿಸುವನು-Z '04, 45 (ಖ 3317).

* * *

ಅಕ್ಕೋಬರ್ - 14

ಯಜ್ಞಕ್ಕಿಂತಲೂ ನೀತಿನ್ಯಾಯಗಳು ಯಹೋವನಿಗೆ ಇಷ್ಟ.

-ಜ್ಞಾನೋಕ್ತಿ 21:3

ನಾವು ಪ್ರೀತಿಯಲ್ಲಿ ಬೆಳೆಯಬೇಕು ಕಾರಣ ಪ್ರೀತಿಯು ಪ್ರಧಾನವಾದದ್ದು. ಪ್ರೀತಿಯಲ್ಲಿ ಹೆಚ್ಚು ಅಭಿವೃದ್ಧಿಯಾಗುವದಕ್ಕೆ ಮೊದಲು ನಾವು ನೀತಿ, ನ್ಯಾಯ ಮತ್ತು ನೀತಿವಂತಿಕೆಯನ್ನು ಕಲಿಯುವದು ಅವಶ್ಯ. ಜ್ಞಾನೋಕ್ತಿಯಲ್ಲಿ ಕೊಟ್ಟಿರುವ ಈ ವಾಕ್ಯವು ಸರಿಯಾದ ರೀತಿಯಲ್ಲಿ ಪ್ರಕಟಗೊಂಡಿದೆ. ಅಂದರೆ, ಒಬ್ಬ ಮನುಷ್ಯನು ಉದಾರಿಯಾಗುವ ಮೊದಲು ನ್ಯಾಯವಂತನಾಗಿರುವದು ಬಹು ಮುಖ್ಯ. ಹೀಗಿರುವದರಿಂದ ದೇವ ಜನರು ಈ ವಿಷಯವನ್ನು ಅಂದರೆ, ನ್ಯಾಯದ ವಿಷಯವನ್ನು ಅಧ್ಯಯನ ಮಾಡಿ ಪ್ರತಿನಿತ್ಯವೂ ದೈವೋಕ್ತಿಗಳಲ್ಲಿ ಅಡಗಿರುವ ಎಲ್ಲಾ ಅಂಶಗಳನ್ನು ಅಭ್ಯಾಸ ಮಾಡಬೇಕು. ತಮ್ಮ ಗುಣದಲ್ಲಿ ಇದು ಒಂದು ಸರಿಯಾದ ಬುನಾದಿಯಾಗಿದ್ದು, ಪ್ರೀತಿಯಲ್ಲಿ ಬೆಳೆಯುವ ಮೊದಲು ಸರಿಯಾದ ಮಾರ್ಗದಲ್ಲಿ ನಡೆದು ವೃದ್ಧಿಯಾಗಬೇಕಾಗಿದೆ. ಅನ್ಯಾಯವಾದ ಅಥವಾ ತಪ್ಪು ದಿಶೆಯಲ್ಲಿ ತೋರಿಸುವ ಪ್ರೀತಿಯು ಅಥವಾ ತಪ್ಪು ಕಲ್ಪನೆಯಿಂದ ಕೂಡಿರುವ ಪ್ರೀತಿಯು ನೀತಿ ಎಂಬದಾಗಿ ಪರಿಣಮಿಸುವದಿಲ್ಲ. ಅದು ಮೋಸಕರವಾದ ವಿಷಯವಾಗಿದ್ದು, ಕರ್ತನು ಇಂತಹ ಪ್ರೀತಿಯನ್ನು ಮೆಚ್ಚುವದಿಲ್ಲ ಅಥವಾ ಇಂತಹ ಪ್ರೀತಿಯಿಂದ ಆತನು ತನ್ನ ಶಿಷ್ಯರನ್ನು ಪರೀಕ್ಷಿಸುವದಿಲ್ಲ-2 '04, 56, 57 (ಖ-3321).

* * *

ಅಕ್ಕೋಬರ್ - 15

ನಿಮಗೆ ದೇವರಲ್ಲಿ ನಂಬಿಕೆಯಿರಲಿ.

-ಮಾರ್ಕ 11:22

ನಾವು ಕ್ರಿಸ್ತನ ಹಿಂಬಾಲಕರಾದ ಮೇಲೆ ನಮ್ಮ ದಿನನಿತ್ಯದ ಅನುಭವಗಳಿಂದ ನಮಗೆ ತಿಳಿಯುವದೇನೆಂದರೆ, ಒಂದು ಅದೃಷ್ಟ ಶಕ್ತಿ ನಮ್ಮನ್ನು ನಡೆಸಿ, ಕಾಪಾಡುತ್ತಾ ಇದೆ, ಮಾತ್ರವಲ್ಲದೆ ಇದು ನಮ್ಮ ಅನುಭವಕ್ಕೂ ಬಂದಿದೆ. ಇವುಗಳಿಂದಾಗಿ ನಾವು ಕ್ರಿಸ್ತನ ಪಾಠಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿಗಳಾಗಿ ಆತನಲ್ಲಿ ಕಲಿತುಕೊಂಡು ಆತ್ಮದ ಕೃಪಾ ಗುಣಗಳಲ್ಲಿ ಹೆಚ್ಚಾದ ಅಭಿವೃದ್ಧಿಯನ್ನು ಹೊಂದುತ್ತಾ ಮುಖ್ಯವಾಗಿ ಹೆಚ್ಚಾದ ನಂಬಿಕೆಯಲ್ಲಿ ಅಭಿವೃದ್ಧಿ ಹೊಂದುವರಾಗಿದ್ದೇವೆ. "ನಂಬಿಕೆ" ಎನ್ನುವದು ಎಷ್ಟು ಪ್ರಾಮುಖ್ಯವಾದುದು ಎಂಬುದನ್ನು ಈಗ ನಾವು ಪ್ರಶಂಸಿಸಲಾರೆವು. ಈ ಒಂದು ಗುಣವನ್ನು ಅಂದರೆ, ನಂಬಿಕೆಯನ್ನು ಕರ್ತನು ತನ್ನ ಹಿಂಬಾಲಕರಲ್ಲಿ ನಿರೀಕ್ಷಿಸುವವನಾಗಿದ್ದಾನೆ. ಹೀಗಿರುವಲ್ಲಿ ನಮ್ಮಲ್ಲಿರುವ ನಂಬಿಕೆಯು ಎಷ್ಟರಮಟ್ಟಿಗೆ ಇದೆಯೋ, ಅಷ್ಟರಮಟ್ಟಿಗೆ ನಾವು ನಮಗೆ ಒದಗಿಬರುವ ಸಂಕಟದಲ್ಲಿಯೂ ಸಹ ಸಂತೋಷಪಡುತ್ತೇವೆ. ನಾವು ಸಂಕಟದಲ್ಲಿ ಸಂತೋಷಪಡುವದು ಅಸಾಧ್ಯವಾದರೂ ನಂಬಿಕೆಗೆ ಹೊಂದಿಕೊಂಡಿರುವ ಈ ಯೋಚನೆಯ ವಿಷಯವಾಗಿ ಸಂತೋಷಿಸಬಹುದಾಗಿದೆ. ಹೇಗೆಂದರೆ ಈ

ಸಂಕಟಗಳು ನಮಗೆ ಹಗುರವಾಗಿ ಕಂಡು ಮುಂದಿನ ಜೀವನದಲ್ಲಿ ನಿರಂತರವಾದ ಹೆಚ್ಚಿನ ಮಹಿಮೆಯನ್ನು ಹೊಂದಲಿಕ್ಕೆ ಕಾರ್ಯ ಸಾಧಿಸುತ್ತವೆ-Z '04, 59 (ಖ 3324).

* * *

ಅಕ್ಟೋಬರ್ - 16

ಆತನು ಬಿರುಗಾಳಿಯನ್ನು ಶಾಂತಪಡಿಸಿದನು.

-ಕೀರ್ತನೆ 107:29

ಇಂದಿನ ದಿನಗಳಲ್ಲಿ ನಾವು ಮಾನವ ಜನಾಂಗದ ಭಾವೋದ್ರೇಕ ಮತ್ತು ವಿರೋಧಗಳ ಮಧ್ಯದಲ್ಲಿ ಕರ್ತನ ಕಾರ್ಯವನ್ನು ಪ್ರತಿನಿಧಿಸುವವರಾಗಿದ್ದೇವೆ. ಕೆಲವು ಸಂದರ್ಭಗಳಲ್ಲಿ ನಾವು ಅಂಜಿದರೂ ನಮ್ಮ ಕರ್ತನಲ್ಲಿಟ್ಟಿರುವ ನಂಬಿಕೆಯಿಂದ ಕರ್ತನು ನಮ್ಮ ಸಂಗಡ ಎಲ್ಲಾ ಸಂದರ್ಭದಲ್ಲಿಯೂ ನಮ್ಮೊಂದಿಗೆ ದೋಣಿಯಲ್ಲಿದ್ದು ಆತನ ಅತ್ಯಧಿಕವಾದ ಶಕ್ತಿಯಿಂದ ಲೋಕದ ಸಾಂಕೇತಿಕ ಬಿರುಗಾಳಿಯನ್ನು ತಕ್ಕ ಸಮಯದಲ್ಲಿ ಶಾಂತಗೊಳಿಸುವನು. ಇದು ಆಶ್ಚರ್ಯಕರವಾದ್ದೇನೂ ಅಲ್ಲ. ಒಮ್ಮೊಮ್ಮೆ ಕತ್ತಲೆಯು ನಮ್ಮ ಮುಂದಿದೆ ಎಂಬುದಾಗಿ ನಮಗೆ ಗೋಚರವಾಗಿ ಸಾಂಕೇತಿಕ ಭಯಂಕರವಾದ ಬಿರುಗಾಳಿ ಬೀಸುವಾಗ ಅನೇಕರು ಹೆದರಿ ನಡುಗುತ್ತಾ ಕೂಗಿಕೊಳ್ಳುವರು. ಹೀಗಿರುವಲ್ಲಿ ನಾವು ಈಗಿನ ಕಾಲದಲ್ಲಿ ನಮಗಾಗುವ ಈ ಉತ್ಕೃಷ್ಟ ಅನುಭವಗಳ ಮೂಲಕ ಪಾಠ ಕಲಿತು ನಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳೋಣ. ಆಗ ಇಂತಹ ಕಾರ್ಗತ್ತಲೆಯ ಸಮಯದಲ್ಲಿಯೂ ನಾವು ಎದೆಗುಂದದೆ ಕರ್ತನಲ್ಲಿ ಸಂತೋಷಿಸೋಣ. ಕರ್ತನು ತನ್ನ ಅಮೂಲ್ಯವಾದ ರಕ್ತಸುರಿಸಿ ಪ್ರೀತಿಯಿಂದ ನಮ್ಮನ್ನು ಕೊಂಡುಕೊಂಡಿರುವುದರಿಂದ ನಾವು ಮೋಶೆಯ ಹಾಡನ್ನೂ ಮತ್ತು ನಮ್ಮ ಯಜ್ಞದ ಕುರಿಯಾದಾತನ ಹಾಡನ್ನೂ ಸಂತೋಷದಿಂದ ಹಾಡೋಣ-Z '04, 60 (ಖ 3324).

* * *

ಅಕ್ಟೋಬರ್ - 17

ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು; ಆತನ ಪಕ್ಕಗಳ ಮರೆಯನ್ನು ಆಶ್ರಯಿಸಿಕೊಳ್ಳುವಿ.

-ಕೀರ್ತನೆ 91:4

ಯೆಹೋವ ದೇವರು ತನ್ನ ಪ್ರಾಮಾಣಿಕ ನಂಬಿಗಸ್ತರಾದ ಮಕ್ಕಳನ್ನು ತನ್ನ ಹೃದಯದ ಸಮೀಪಕ್ಕೆ ತರುವನಲ್ಲದೆ, ತನ್ನ ಪ್ರೀತಿಯ ಉತ್ಸುಕತೆಯನ್ನು ಅನುಭವಿಸುವಂತೆ ಮಾಡುವನು. ಅವರು ಈ ಉನ್ನತವಾದ ಪ್ರೀತಿಯ ಬಗ್ಗೆ ದಾವೀದನು ಹೇಳಿದಂತೆ, “ನಾನು ನಿನ್ನ ಗುಡಾರದಲ್ಲಿ ಸುರಕ್ಷಿತವಾಗಿ ಸದಾ ವಾಸವಾಗಿರುವೆನು” ಎಂಬುದಾಗಿಯೂ ಮತ್ತು ದೇವರ ರೆಕ್ಕೆಗಳ ಆಶ್ರಯದಲ್ಲಿ ವಿಶ್ವಾಸವಿಟ್ಟಿದ್ದಾರೆ. “ನೀನು ನನಗೆ ಶರಣನೂ, ಶತ್ರುಗಳಿಂದ ತಪ್ಪಿಸುವ ಭದ್ರವಾದ ಬುರುಜೂ ಆಗಿದ್ದೀ. ನನ್ನ ಪ್ರಾರ್ಥನೆಯನ್ನು ಲಾಲಿಸಿದ್ದಿ, ನನ್ನ ಹರಕೆಗಳಿಗೆ ಲಕ್ಷ್ಯ ಕೊಟ್ಟಿದ್ದೀ. ನನ್ನ ಪ್ರತಿಷ್ಠಾಪನೆಯನ್ನು ಮೆಚ್ಚಿ ನಿನ್ನಲ್ಲಿ

ಭಯಭಕ್ತಿಯುಳ್ಳವರಿಗೆ ಸಿಕ್ಕತಕ್ಕ ಬಾಧ್ಯತೆಯನ್ನು ನನಗೂ ದಯಪಾಲಿಸಿದ್ದೀ.” (ಕೀರ್ತನೆ 61:4,3,5)
ನಾನಾದರೋ ಇಕ್ಕಟ್ಟಿನ ಕಾಲದಲ್ಲಿ ಆಶ್ರಯವೂ, ದುರ್ಗವೂ ಆಗಿರುವ ನಿನ್ನ ಬಲವನ್ನು ಹಾಡಿ
ಹೊಗಳುವೆನು. ಪ್ರಾತಃಕಾಲದಲ್ಲಿ ನನ್ನ ಕ್ಷೇಮವನ್ನು ಉಲ್ಲಾಸದಿಂದ ಕೊಂಡಾಡುವೆನು (ಕೀರ್ತನೆ 59:16)-Z
'04, 75 (ಖ 3331).

* * *

ಅಕ್ಟೋಬರ್ - 18

ಕೆಲಸಗಳನ್ನು ಕೆಡುಕನಿಗೆ ತಮ್ಮ.

-ಜ್ಞಾನೋಕ್ತಿ 18:9

ಕರ್ತನಿಗಾಗಿ ತಮ್ಮನ್ನೆ ಪ್ರತಿಷ್ಠೆಪಡಿಸಿಕೊಂಡಿರುವ ಕರ್ತನಲ್ಲಿರುವ ಜನರು ಕಾಲವನ್ನು ವ್ಯರ್ಥ
ಮಾಡುವದನ್ನು ಸಹಿಸಲಾಗದು. ಕೆಲವು ವಿಷಯದಲ್ಲಿ ಕರ್ತನ ಮನಸ್ಸನ್ನು ದೇವ ಜನರು ಅರ್ಥ
ಮಾಡಿಕೊಂಡಿದ್ದರೂ, ಆ ವಿಷಯಗಳಲ್ಲಿ ಮುಂದುವರೆಯದಿದ್ದರೆ, ಕೊರತೆಯುಳ್ಳವರಾಗಿದ್ದಾರೆ. ನಮಗೆ
ಕೊಟ್ಟಿರುವ ದಾನವನ್ನು ನಾವು ಮೆಚ್ಚುವದೆಂದರೆ, ಅದನ್ನು ಎಚ್ಚರಿಕೆಯಿಂದ ನಮ್ಮ ಮನೆವಾರ್ತೆಯ
ಕೆಲಸಗಳನ್ನು ಮಾಡುವಾಗ ಅದನ್ನು ವ್ಯರ್ಥಮಾಡಬಾರದು. ತಂದೆಯಾದ ದೇವರಿಂದ ಹೊಂದದೆ ಇರುವ
ಯಾವುದೆ ವಸ್ತುಗಳಿಲ್ಲ - ಅದು ಭೂಸಂಬಂಧಗಳಾಗಿರಬಹುದು ಅಥವಾ ಆತ್ಮೀಯ
ವಿಷಯಗಳಾಗಿರಬಹುದು. ಕರ್ತನು ಸಾಮ್ಯದಲ್ಲಿ ಹೇಳಿದಂತೆ, ನಮಗೆ ಕೊಟ್ಟಿರುವ ತಲಾಂತು,
ಅವಕಾಶಗಳು ಲೌಕಿಕ ಮತ್ತು ಆತ್ಮಿಕ ಆಶೀರ್ವಾದಗಳನ್ನು ನಾವು ಎಷ್ಟರಮಟ್ಟಿಗೆ
ಉತ್ಸುಕತೆಯುಳ್ಳವರಾಗಿ ಅವುಗಳನ್ನು ಉಪಯೋಗಿಸುತ್ತಿದ್ದೇವೆ ಎಂಬುದನ್ನು ಮತ್ತು ನಾವು ಅವುಗಳ
ಮೇಲೆ ಇಟ್ಟಿರುವ ಪ್ರೀತಿ ಮುಂತಾದವುಗಳನ್ನು ಪರೀಕ್ಷಿಸಿ ಅಳತೆ ಮಾಡುವನು-Z '04, 77 (ಖ 3332).

* * *

ಅಕ್ಟೋಬರ್ - 19

ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

-ಮತ್ತಾಯ 10:8

ನಮ್ಮನ್ನು ಬಲಪಡಿಸಿ ಚೇತನಗೊಳಿಸುವ ಈ ದಿವ್ಯ ಆಹಾರವನ್ನು ಬಹು ಎಚ್ಚರಿಕೆಯಿಂದ
ಅದಕ್ಕಾಗಿ ಹಾತೊರೆಯುವ ಮತ್ತು ಹಸಿದವರಿಗೆ ಉಚಿತವಾಗಿ ಕೊಡೋಣ. ಈ ದಿವ್ಯ ಆಹಾರವು ಅವರಿಗೆ
ದೊರಕದಿದ್ದಲ್ಲಿ, ಬೇರೆ ಆಹಾರವನ್ನು ಹುಡುಕಿಕೊಂಡು ನಡೆಯುವಾಗ ಅದು ದೊರಕದೆ ಮೂರ್ಚೆ
ಹೋಗುವರು. ನಂಬಿಗಸ್ತು ಮನೆವಾರ್ತೆಯವರಿಗೆ ಬೇಕಾದ ಆತ್ಮಿಕ ಆಹಾರ ನಮ್ಮಲ್ಲಿದ್ದರೂ ಸಹ, ಇದು
ಲಭ್ಯವಿಲ್ಲದವರಿಗೆ ಅದರಲ್ಲಿ ಮುಂದುವರೆಯಲಾಗದೆ ಹತಾಶರಾಗುವರು. ನಾವು ಇತರರಿಗೆ ಈ
ಜೀವಕರವಾದ ರೊಟ್ಟಿಯನ್ನು ವಿತರಿಸಲು ಬೇಕಾದ ಹಣದ ವ್ಯವಸ್ಥೆ ಅಥವಾ ದೈವಿಕ ಸತ್ಯ
ವಿಚಾರಗಳಲ್ಲಿರುವ ಪಾಂಡಿತ್ಯವನ್ನು ವಿನಾಕಾರಣ ನಮ್ಮ ಸ್ವಾರ್ಥಕ್ಕಾಗಿ ಅಥವಾ ಅದನ್ನು
ಬಚ್ಚಿಟ್ಟುಕೊಳ್ಳುವುದು ವಿಹಿತವಲ್ಲ. ಆದರೆ, ಆ ಯೋಗ್ಯತೆಯನ್ನು ದೇವರಿಗೆ ಪ್ರತಿಷ್ಠಿಸಿ, ಆ ಮೂಲಕ ಸಿಗುವ

ದೈವಾಶೀರ್ವಾದಗಳು ಇತರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುವದಲ್ಲದೆ, ನಾವೂ ಸಹ ಕರ್ತನಿಂದ ವಿಶೇಷವಾದ ಆಶೀರ್ವಾದಗಳನ್ನು ಹೊಂದುವೆವು-Z '04, 78 (ಖ 3332).

* * *

ಅಕ್ಟೋಬರ್ - 20

ಆದುದರಿಂದ ಸರ್ಪಗಳಂತೆ ಜಾಣರು, ಪಾರಿವಾಳಗಳಂತೆ ನಿಷ್ಪಪಟಿಗಳೂ ಆಗಿರಿ.

-ಮತ್ತಾಯ 10:16

ಆಹಾ! ದೇವರು ಪ್ರೀತಿಸುವ ಜನರೆಲ್ಲರು, ತಾವು ಸೇವೆ ಮಾಡುವ ಸತ್ಯದ ವಿಷಯಗಳಲ್ಲಿ ಜ್ಞಾನಕ್ಕಿರುವ ಬೆಲೆಯನ್ನು ತಿಳಿದು ಕಲಿತು ನಡೆದರೆ ಎಷ್ಟೋ ಒಳ್ಳೆಯದಾಗುವದಿಲ್ಲವೇ? ನಮ್ಮ ಕರ್ತನು ನಾವು ಸರ್ಪಗಳಂತೆ ಜಾಣತನವಲ್ಲದೆ, ಪಾರಿವಾಳಗಳಂತೆ ನಿಷ್ಪಪಟಿಗಳಾಗಿರುವದನ್ನು ನಮಗೆ ಕಲಿಸುವದಲ್ಲದೆ, ತಾನು ನಡೆವ ದಾರಿಯಲ್ಲಿ ಈ ಪಾಠವನ್ನು ತಾನೆ ಮಾಡರಿಯಾಗಿದ್ದು, ಅಪೋಸ್ತಲರಿಗೆ ಒಂದು ಸಂದರ್ಭದಲ್ಲಿ “ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ, ಸದ್ಯಕ್ಕೆ ಅದನ್ನು ಹೊರಲಾರಿ” ಎಂಬದಾಗಿ ಹೇಳಿದನು. ನಾವೂ ಸಹ ಧಾರ್ಮಿಕ ಸತ್ಯಗಳನ್ನು ಅನುಕೂಲ ಮತ್ತು ಅನಾನುಕೂಲವಾದ ಸಮಯಗಳಲ್ಲಿ ತಿಳುವಳಿಕೆಯುಳ್ಳವರಾಗಿ ಮತ್ತು ಒಮ್ಮೊಮ್ಮೆ ಜ್ಞಾನವಂತರಲ್ಲದೆ ಬೋಧಿಸಬೇಕಾಗುವದು. ನಾವು ಅಸತ್ಯವನ್ನು ಮಾತನಾಡದೆ ಸುಮ್ಮನಿರಬಹುದು; ಅಥವಾ ಸತ್ಯವನ್ನು ಹೇಳಬಹುದು. ಆದರೆ, ಅದನ್ನು ಪ್ರೀತಿಯಿಂದ ಪ್ರಸ್ತುತಪಡಿಸಬೇಕು. ಈ ರೀತಿಯಾಗಿ ಮಾಡಿದಲ್ಲಿ ಇನ್ನೂ ಹೆಚ್ಚಿನ ಒಳ್ಳೆಯ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ-Z '04, 91 (ಖ 3339).

* * *

ಅಕ್ಟೋಬರ್ - 21

ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.

-ಲೂಕ 11:2

ಈ ಶಬ್ದ ಸಮೂಹದ ಪೂಜ್ಯ ಭಾವನೆ, ಸ್ತುತಿಗೆ ಅರ್ಹವಾದ ದೈವತ್ವ ಮತ್ತು ಅದರ ವಿಶಾಲ ಭಾವನೆಯು ಆತನನ್ನು ಆರಾಧಿಸಿ, ಘನವನ್ನು ಸಲ್ಲಿಸಿದಂತೆ ನಮ್ಮ ಮನವಿ ದೇವರಿಗೆ ಸಲ್ಲಿಸಿದಾಗ, ನಮ್ಮ ಆಲೋಚನೆಗಳು, ಸಾರ್ಥತೆರಹಿತವಾಗಿದ್ದು, ಇತರರ ಪರವಾಗಿಯೂ ಅಲ್ಲದೆ, ಕೇವಲ ದೇವರಿಗಾಗಿಯೇ ಘನಪಡಿಸುವದಾಗಿರಬೇಕು. ದೇವರ ನಾಮವು ಪರಿಶುದ್ಧವೆಂದು ಎಣಿಸಲ್ಪಡಬೇಕು. ನಮಗೋಸ್ಕರ ಪ್ರಥಮವಾಗಿ ಯಾವದನ್ನೂ ಬೇಡಬಾರದು; ಅಥವಾ ನಮ್ಮ ಪ್ರಿಯರ ಪರವಾಗಿಯೂ ಬೇಡಬಾರದು. ದೇವರು ಇವು ಯಾವದನ್ನೂ ಅನುಮೋದಿಸುವದಿಲ್ಲ; ಅಥವಾ ಆಜ್ಞಾಪಿಸುವದಿಲ್ಲ. ಆದುದರಿಂದ, ನಾವು ಮೊದಲು ದೇವರನ್ನು ಕೊಂಡಾಡುವದಲ್ಲದೆ, ಆತನ ನಾಮದ ಮಹಿಮೆ ಮತ್ತು ಪರಿಶುದ್ಧತೆಯನ್ನು

ಹೃದಯಪೂರ್ವಕವಾಗಿ ಆರಾಧಿಸಬೇಕು. ಇದನ್ನು ಬಿಟ್ಟು ಬೇರೆ ಏನನ್ನಾದರೂ ಮಾಡುವ ಕ್ರೈಸ್ತರು ಕಳಂಕಿತವಾದ ಪರಿಸ್ಥಿತಿಯಲ್ಲಿ ಸಿಕ್ಕಿಕೊಳ್ಳುವರು-Z '04, 118 (ಖ 3351).

* * *

ಅಕ್ಟೋಬರ್ - 22

ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವದು ನಿಮ್ಮಿಂದಾದೀತೇ.

-ಮತ್ತಾಯ 20:22

ನಮ್ಮ ಕರ್ತನು ನಡೆದ ಇಕ್ಕಟ್ಟಾದ ಮಾರ್ಗದಲ್ಲಿ ಆತನು ತೋರಿಸಿದ ಧೈರ್ಯವನ್ನು ಮೆಚ್ಚಬಹುದಾಗಿದೆ. ಆತನು ದೇವರ ಚಿತ್ತವನ್ನು ನೆರವೇರಿಸುವದಕ್ಕಾಗಿ ಯಾವ ಕಾರಣಕ್ಕೂ ಹಿಂದಿರುಗದೆ ಮುನ್ನಡೆದ ಆತನ ಬಲವಾದ ಗುಣಮಟ್ಟವು ಶ್ಲಾಘ್ಯವಾಗಿದೆ. ಅಂದರೆ, ಇತರರಿಗಾಗಿ ಮತ್ತು ಅವರ ಅಭ್ಯುದಯಕ್ಕೆ ತನನ್ನು ತಾನೇ ಸಮರ್ಪಿಸಿಕೊಂಡದ್ದಾಗಿದೆ. ಅಪೋಸ್ತಲರು ಆತನಲ್ಲಿ ಕಂಡ ಗಂಭೀರತೆ ಮತ್ತು ಆದರ್ಶವೇನಂದರೆ, ಆತನಲ್ಲಿದ್ದ ಮಹಾ ದೀನತೆ ಮತ್ತು ಸೇವೆಯಿಂದ ಸಾಧಿಸಿದ ಜಯ. ಇದರಿಂದ ನಾವು ತಿಳಿಯತಕ್ಕದ್ದೇನಂದರೆ, ಆತನು ಕುಡಿದ ಪಾತ್ರೆಯಲ್ಲಿ ನಾವು ಭಾಗಿಗಳಾಗಿರದೆ ಹೋದರೆ ಮಹಿಮೆಯುಳ್ಳ ಬರುವ ರಾಜ್ಯದಲ್ಲಿ ಸೇರಲು ಸಾಧ್ಯವಾಗುವದಿಲ್ಲವೆಂಬುದೇ. ಹೀಗಿರುವದರಿಂದ ನಾವು ಎಲ್ಲವನ್ನೂ ನಷ್ಟವೆಂದೆಣಿಸಿ, ಈ ಅನುಭವವನ್ನು ವಿಶೇಷತರವಾಗಿ ಪಡೆಯಲು ಪ್ರಯತ್ನಿಸೋಣ. ಈ ಮಾರ್ಗದಲ್ಲಿ ನಮಗೆ ಸಂಭವಿಸುವ ವಿಪರೀತ ಅನುಭವಗಳಿಗೆ ಹೆದರದೆ, ನಾವು ಎದುರುಗೊಳ್ಳುವ ಪರಿಶೋಧನೆಗಳಿಂದ ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸದೆ ಮತ್ತು ಆ ಕಾರಣಕ್ಕಾಗಿಯೇ ನಾವು ಕರೆಯಲ್ಪಟ್ಟಿದ್ದೇವೆಂದು ತಿಳಿದು ಕರ್ತನೊಂದಿಗೆ ಹಿಂಸಾನುಭವಗಳನ್ನು ತಾಳಿಕೊಂಡು ನಂತರ ಆತನೊಂದಿಗೆ ರಾಜ್ಯದಲ್ಲಿ ಸೇರಲು ಯತ್ನಿಸೋಣ-Z '04, 138, 139 (ಖ 3362).

* * *

ಅಕ್ಟೋಬರ್ - 23

ನಿಮ್ಮಲ್ಲಿ ಮೊದಲನೆಯವನಾಗಿರಬೇಕೆಂದಿರುವವನು ನಿಮ್ಮ ಆಳಾಗಿರಬೇಕು.

-ಮತ್ತಾಯ 20:27

ಅನ್ಯ ಜನರಲ್ಲಿ ಆಳ್ವಿಕೆ ಮಾಡುವವರು ಸೇವೆ ಮಾಡುವುದಿಲ್ಲ; ಆದರೆ, ಸೇವೆ ಮಾಡಿಸಿಕೊಳ್ಳುವವರಾಗಿರುತ್ತಾರೆ. ಆದರೆ, ಕ್ರಿಸ್ತನನ್ನು ಅನುಸರಿಸುವವರು ಇದಕ್ಕೆ

ತದ್‌ವಿರುದ್ಧವಾಗಿರುವವರಲ್ಲದೆ, ಹೆಚ್ಚಿಗೆ ಸೇವೆಯನ್ನು ಮಾಡುವವರಾಗಿ ಹೆಚ್ಚಾದ ಗೌರವಕ್ಕೆ ಪಾತ್ರರಾಗುವರು. ದೈವ ಯೋಜನೆಯ ಕ್ರಮವು ಅದಷ್ಟೋ ಸುಂದರವಾಗಿರುವದು. ಸ್ವಸ್ತ ಚಿತ್ತರು ಇಲ್ಲಿ ನೇಮಕವಾಗಿರುವ ತತ್ವವನ್ನು ಪೂರ್ಣವಾಗಿ ಒಪ್ಪುವರು ಮಾತ್ರವಲ್ಲದೆ, ಈ ತತ್ವಗಳು ನ್ಯಾಯವಾಗಿದ್ದು, ಲೋಕದ ನಡವಳಿಕೆಗೆ ವಿರುದ್ಧವಾಗಿದೆ. ನಿಜವಾಗಿಯೂ, ದೇವಜನರು ತಮ್ಮ ರಕ್ಷಕನನ್ನು ಅನುಸರಿಸುವವರಾಗಿ ಒಂದು ವಿಶೇಷವಾದ ಜನಾಂಗವಾಗಿರುವರು. ಇವರು ತಮಗೆ ಸೀಮಿತವಾದ ಎಲ್ಲಾ ಕಾರ್ಯಗಳನ್ನು ಉತ್ಸಾಹಭರಿತರಾಗಿ ನಡೆಸುವರು. ಅಂದರೆ, ಒಬ್ಬರಿಗೊಬ್ಬರು ಸೇವೆಯನ್ನು ಸಲ್ಲಿಸುವವರಾಗಿ ಅವಕಾಶವಿದ್ದಲ್ಲಿ ಎಲ್ಲರಿಗೂ ಒಳ್ಳೆದನ್ನು ಮಾಡುವರು-Z '04, 140 (ಖ 3362).

* * *

ಅಕ್ಟೋಬರ್ - 24

ಅವರು ಆತನನ್ನು ತೆಗೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನ ಪಟ್ಟಣದ ಸಿಮೋನನಂಬುವನನ್ನು ಹಿಡಿದು ಶಿಲುಬೆಯನ್ನು ಅವನ ಮೇಲೆ ಇಟ್ಟು ಯೇಸುವಿನ ಹಿಂದೆ ಹೊತ್ತುಕೊಂಡು ಬರುವ ಹಾಗೆ ಮಾಡಿದರು. -ಲೂಕ 23:26

ವೇತ್ರ ಯೋಹಾನ ಮತ್ತು ಯಾಕೋಬ ಇವರೆಲ್ಲರೂ ಕ್ರಿಸ್ತನು ಹೊರುತ್ತಿದ್ದ ಭಾರವನ್ನು ನೋಡಿ ಆತನಿಗೆ ಸಹಾಯ ಮಾಡುವ ಬದಲು ಆತನಿಂದ ದೂರವಾದದ್ದು ನಮಗೆಲ್ಲಾ ಒಂದು ಸೋಜಿಗವಾದ ವಿಚಾರವಾಗಿದೆ. ಸಿಮೋನನು ಕರ್ತನಿಗೆ ಸಹಾಯಮಾಡಲು ಆತನ ಶಿಲುಬೆಯನ್ನು ಹೊತ್ತುಕೊಂಡು ಹೋದ ವಿಷಯದಲ್ಲಿ ನಾವು ಆತನಿಗೆ ಸಿಕ್ಕಿರುವ ಭಾಗ್ಯವು ನಮಗಿಲ್ಲವಲ್ಲಾ ಎಂದು ಅಸೂಯೆಪಡಬಾರದು. ಕರ್ತನಲ್ಲಿ ಸಹೋದರರಾಗಿರುವವರು ಪ್ರತಿನಿತ್ಯ ಸಾಂಕೇತಿಕ ಶಿಲುಬೆಯನ್ನು ಹೊರುತ್ತಿರುವಾಗ ನಾವು ಅವರಿಗೆ ಸಹಾಯ ಮಾಡುವದನ್ನು ಕರ್ತನು ಮೆಚ್ಚುತ್ತಾನೆ. ಏಕೆಂದರೆ, ನಾವು ಸಹೋದರರಿಗೆ ಸಹಾಯ ಮಾಡುವದು ಕರ್ತನಿಗೆ ಮಾಡಿದಂತೆ ಎಂದು ಕರ್ತನು ಎಣಿಸುತ್ತಾನೆ. ಕರ್ತನು ಹೊತ್ತ ಮರದ ಶಿಲುಬೆ ಆತನಿಗೆ ಅತಿ ಭಾರವಾಗಿ ಕಂಡು ಬರಲಿಲ್ಲ. ಇದೇ ರೀತಿ ಆತನ ಹಿಂಬಾಲಕರು ಹೊರುತ್ತಿರುವ ಶಿಲುಬೆಯ ಭಾರವು ಲೋಕದ ದೃಷ್ಟಿಗೆ ಕಾಣಿಸುವದಿಲ್ಲ. ಆದರೆ ಸಹೋದರರು ಅದನ್ನು ತಿಳಿದುಕೊಳ್ಳಬೇಕು. “ಒಬ್ಬರ ಭಾರವನ್ನು ಮತ್ತೊಬ್ಬರು ಹೊತ್ತು ಕ್ರಿಸ್ತನ ನಿಯಮವನ್ನು ನೆರವೇರಿಸಿರಿ” -Z '04, 155 (ಖ 3369).

* * *

ಅಕ್ಟೋಬರ್ - 25

ಧೈರ್ಯದಿಂದ ಕೆಲಸ ಮಾಡಿರಿ, ಯೆಹೋವನು ಸಜ್ಜನರ ಸಹಾಯಕನು ಎಂದು ಹೇಳಿದರು.
-2ಪೂರ್ವ 19:11

ಯಾವನಾದರು ಕರ್ತವ್ಯವನ್ನು ಪಾಲಿಸುವಾಗ ಹೆದರದಿರಲಿ, ಒಂದು ವೇಳೆ ಹಿತವಿಲ್ಲದ ಕಾರ್ಯ ನಿರ್ವಹಿಸಬೇಕಾಗಿ ಬಂದಲ್ಲಿ ಅದನ್ನು ಒಳ್ಳೆಯ ರೀತಿಯಲ್ಲಿ ನ್ಯಾಯವಾಗಿಯೂ, ಪ್ರೀತಿಯಿಂದಲೂ

ನಿರ್ವಹಿಸಲಿ. ಮಾನವರಿಗೆ ಹೆದರದೆ ಕರ್ತನಲ್ಲಿ ಭಯಭಕ್ತಿಯುಳ್ಳವರಾಗಿ ಆತನನ್ನು ಮೆಚ್ಚಿಸೋಣ. ಲೋಕವು ತನ್ನ ಹೋರಾಟವನ್ನು ಮಾಡಲಿ, ಕರ್ತನು ಅದರ ಮೇಲ್ವಿಚಾರಕನಾಗಿದ್ದಾನೆ. ಆಗ ಅದರ ಪರಿಣಾಮ ಮಹಿಮೆಯುಳ್ಳದ್ದಾಗಿರುವದು. ನಾವು ಈ ಲೋಕಕ್ಕೆ ಸಂಬಂಧವಿಲ್ಲದ ದೇವರ ನೂತನ ರಾಜ್ಯದ ಪ್ರಜೆಗಳಾಗಿ, ಲೋಕವು ಯುದ್ಧದಲ್ಲಿ ಉಪಯೋಗಿಸುವ ಆಯುಧಗಳನ್ನು ಉಪಯೋಗಿಸದೆ, ದೇವರ ವಾಕ್ಯವೆಂಬ ಖಡ್ಗವನ್ನು ಉಪಯೋಗಿಸಿ ನಂಬಿಗಸ್ತರಾಗಿ ಹೋರಾಡೋಣ ಮತ್ತು ನಮ್ಮ ಮುಂದಿರುವ ಮಹಿಮೆಯ ವಿಷಯಗಳನ್ನು ಪಡೆಯುವ ಗುರಿ ಇಟ್ಟುಕೊಂಡು ಹೋರಾಡೋಣ ಹಾಗೂ ನಮ್ಮಂತೆಯೇ ಮನಸ್ಸುಳ್ಳವರಾದ ದೇವರ ಆತ್ಮಿಕ ಸೈನ್ಯದ ಸದಸ್ಯರಿಗೆ ಸಹಾಯ ಹಸ್ತ ಚಾಚಿ ನಮ್ಮ ನಾಯಕ ಹಾಗೂ ರಕ್ಷಣೆಯ ದಂಡನಾಯಕನಲ್ಲಿ ಸಂಪೂರ್ಣತೆಯನ್ನು ಪಡೆಯೋಣ-Z '04, 207, 205 (ಖ 3393).

* * *

ಅಕ್ಟೋಬರ್ - 26

ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.

-1ಪೇತ್ರ 5:7

ಈ ವಾಕ್ಯ ನಮಗೆ ಸಮಾಧಾನಪಡಿಸುವ ಮತ್ತು ಪ್ರೋತ್ಸಾಹಪಡಿಸುವ ಸಲಹೆಯನ್ನು ಕೊಟ್ಟಿದೆ. ಆದರೂ ದೇವರ ಕುಟುಂಬದಲ್ಲಿ ಸದಸ್ಯರಾಗಿ ಕ್ರಿಸ್ತನ ಪಾಠಶಾಲೆಯಲ್ಲಿ ಕಲಿಯುವವರು ವರ್ಷಗಳು ಕಳೆದಂತೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ತಿಳಿದು ತಮಗೆ ತೋಚಿದ ಹಾಗೆ ದಾರಿ ತೋರಿಸು ಎಂಬುದಾಗಿ ಕೇಳಬಾರದು. ಅಲ್ಲದೆ, ತಮ್ಮ ಚಿತ್ತ ಇಹಪರಗಳಲ್ಲಿ ನೆರವೇರಲಿ ಎಂದು ಕೇಳಿಕೊಳ್ಳಬಾರದು. ಆದರೆ, ತಾವು ಹೊತ್ತಿರುವ ಹೊರೆ ದೊಡ್ಡದಾಗಲಿ, ಚಿಕ್ಕದಾಗಲಿ ಅದನ್ನು ಕರ್ತನಲ್ಲಿ ನಿವೇದಿಸಿಕೊಂಡು ಕರ್ತನ ಅನುಕಂಪ, ಪ್ರೀತಿ ತಮ್ಮ ಮೇಲೆ ಇದೆ ಎಂದು ತಿಳಿದುಕೊಂಡು ಅವುಗಳನ್ನು ತಮ್ಮದಾಗಿಸಿಕೊಂಡು ವಾಕ್ಯದಲ್ಲಿ ಕೊಟ್ಟಿರುವ ಆಶ್ವಾಸನೆ ಎಂಬ ಮುಲಾಮನ್ನು ತಮ್ಮ ಹೃದಯಕ್ಕೆ ಹಚ್ಚಿ, ಕರ್ತನು ತಮಗೆ ಸಂಭವಿಸುವ ಎಲ್ಲಾ ಅನುಭವಗಳಿಂದ ಲಾಭ ಪಡೆಯುವಂತೆ ಮಾಡುವನು ಎಂಬುದಾಗಿ ಆತ್ಮವಿಶ್ವಾಸವಿಟ್ಟು ಮೇಲಿನ ವಾಕ್ಯದಲ್ಲಿ ಹೇಳಿರುವ ಆಶ್ವಾಸನೆಯನ್ನು ಪಡೆಯಲು ಪ್ರಯತ್ನಿಸೋಣ-Z '04, 237 (ಖ 3407).

* * *

ಅಕ್ಟೋಬರ್ - 27

ನನ್ನ ಆಯುಷ್ಯಾಲವು ನಿನ್ನ ಕೈಯಲ್ಲಿದೆ.

-ಕೀರ್ತನೆ 31:15

ಕರ್ತನಿಗೆ ಪ್ರತಿಷ್ಠೆಪಡಿಸಿಕೊಂಡಿರುವ ಎಲ್ಲಾ ದೇವ ಜನರು ಯಜ್ಞದ ಕುರಿಯಾದಾತನ ಹಿಂಬಾಲಕರಾದಾಗಲೇ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವರು. ಇವರು ತಮ್ಮ

ಪ್ರತಿಷ್ಠಾಪನೆಯನ್ನು ಮುಂದುವರಿಸುವವರಾಗಿ ಕರ್ತನ ಚಿತ್ತದಂತೆ ಯಾವಾಗ ಅದು ಮುಕ್ತಾಯವಾಗುತ್ತದೋ ಮತ್ತು ಯಾವ ಸಂದರ್ಭದಲ್ಲಿ ಕರ್ತನು ತನ್ನ ಚಿತ್ತದಂತೆ ಯಾವ ರೀತಿಯಲ್ಲಿ ಮುಕ್ತಾಯಗೊಳಿಸಬೇಕೆಂದು ಅವಕಾಶಕೊಡುತ್ತಾನೋ ಆಗ ಅದು ಕೊನೆಗೊಳ್ಳುತ್ತದೆ. ಕರ್ತನಿಗಾಗಿ ಪ್ರತಿಷ್ಠಿಸಿಕೊಂಡಿರುವ ದೇವ ಜನರು ಜ್ಞಾಪಕದಲ್ಲಿಡಬೇಕಾದುದು ಯಾವದೆಂದರೆ, ದೇವರ ಚಿತ್ತವಿಲ್ಲದೆ ಅಂದರೆ ಆತನ ಅನುಮತಿಯಿಲ್ಲದೆ ಅವರ ತಲೆಯಿಂದ ಒಂದು ಕೂದಲೂ ಉದುರುವದಿಲ್ಲ ಮತ್ತು ಅವರ ಹೃದಯದ ಭಾವನೆಯು ಕರ್ತನು ಹೇಳಿದ 'ತಂದೆಯು ನನಗೆ ಕೊಟ್ಟಿರುವ ಈ ಪಾತ್ರೆಯಲ್ಲಿ ನಾನು ಕುಡಿಯಬಾರದೋ? ಎಂಬ ಧೋರಣೆಯಲ್ಲಿರಬೇಕು.

ಅವರ ಹೃದಯದ ಭಾಷೆ ಒಬ್ಬ ಕವಿ ಈ ಕೆಳಗೆ ಹೇಳಿದಂತಿರಬೇಕು.

ನನಗಿರುವದರಲ್ಲಿ ನಾನು ತೃಪ್ತನಾಗಿರುವೆನು.

ಯಾಕೆಂದರೆ ದೇವರು ನನ್ನನ್ನು ನಡಿಸುವನು.

-Z '04, 237 (ಖ 3407).

*** **

ಅಕ್ಟೋಬರ್ - 28

ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭ ವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನ ಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದ ತೈಲ.....

-ಯೆಶಾಯ 61:1-3

ನಮಗೆ ಆಜ್ಞಾಪಿಸಿರುವದೇನೆಂದರೆ, ನಾವು ದುಃಖಿಸುವವರನ್ನು ದೀನತೆಯುಳ್ಳವರನ್ನು ಇವರು ತಮ್ಮ ಬಲಹೀನತೆ ಮತ್ತು ಕೊರತೆಗಳನ್ನು ತಿಳಿದು ಆಶ್ರಯಸ್ಥಾನ ಹಾಗೂ ವಿಮೋಚನೆಯನ್ನು ಪಡೆಯಲು ಮತ್ತು ತವಕ ಪಡುವವರನ್ನು ಸಂತೈಸಲು ದೇವರು ನಮ್ಮನ್ನು ನೇಮಿಸಿದ್ದಾನೆ. ಇದರಲ್ಲಿ ನಮ್ಮ ಮುಖ್ಯ ಕಾರ್ಯವೇನೆಂದರೆ ನಾವು ಇವರನ್ನು ಆ ದೇವರ ಕುರಿಮರಿಯ ಕಡೆಗೆ ತಿರುಗಿಸುವದು. ಈ ಕುರಿಮರಿ ಲೋಕದ ಪಾಪವನ್ನು ನಿವಾರಣೆ ಮಾಡಿರುವ ಬಗ್ಗೆ ಇವರಿಗೆ ಮಾಹಿತಿ ಕೊಡುವದು ಹಾಗೂ ಮರಣವೆಂಬ ಬೂದಿಗೆ ಬದಲಾಗಿ ಪುನರುತ್ಥಾನವೆಂಬ ಸುಂದರ ವಾರ್ತೆಗೆ ಅವರನ್ನು ಆಕರ್ಷಿಸುವದು ಹಾಗೂ ಈಗಿನ ಕಾಲದಲ್ಲಿ ಅನುಭವಿಸುತ್ತಿರುವ ದುಃಖ, ದುಃಖ, ನಿರಾಶೆ, ಹಿಂಸೆ ಮತ್ತು ಸಂಕಟವನ್ನು ನಿವಾರಣೆ ಮಾಡುತ್ತೇವೆಂದು ಕರ್ತನು ಮಾಡಿರುವ ವಾಗ್ದಾನದ ಕಡೆಗೆ ಇವರನ್ನು ತಿರುಗಿಸಿ ಆನಂದವನ್ನು ಅನುಭವಿಸುವಂತೆ ಮಾಡುವದಾಗಿದೆ. ಇವರಿಗೆ ನಾವು ಸಾರುವ ಸಂದೇಶವೇನೆಂದರೆ "ಮುಂಜಾವಿನ ಹರ್ಷ ಧ್ವನಿ ಕೇಳಿಸುತ್ತದೆ" , ಎಂಬುದಾಗಿ ತಿಳಿಸುವದು ಮತ್ತು ಅವರು ಎದ್ದು ಸ್ತೋತ್ರವೆಂಬ ವಸ್ತ್ರವನ್ನು ಹೊದ್ದುಕೊಳ್ಳಲು ಅವರಿಗೆ ಸಹಾಯಮಾಡಿ, ಅವರು ನೂತನ ಜೀವನದಲ್ಲಿ ಕಾಲಿಟ್ಟು ನಡೆಯುವಂತೆ ಪ್ರೋತ್ಸಾಹಿಸಿ ಅವರು ಬಾಯಿಯಿಂದ ಹೊಸಹಾಡು ಹಾಡುವಂತೆ ಮಾಡುವದಾಗಿದೆ. ಈ ಹಾಡು ದೇವರ ಪ್ರೀತಿ ಮತ್ತು ಕರುಣೆಯಿಂದ ಕೂಡಿದ ಹಾಡು-Z '04, 295 (ಖ 3434).

* * *

ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟಪಡುವವರಲ್ಲ; ನಾವು ದಿಕ್ಕು ಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ. ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣ ನಷ್ಟಪಡುವವರಲ್ಲ..... ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುತ್ತಾ ತಿರುಗಾಡುತ್ತೇವೆ.

-2ಕೊರಿಂಥ 4:8-10

ಈ ಜೀವನದಲ್ಲಿ ಯಾರು ಕರ್ತನಿಗೋಸ್ಕರ ಸತ್ಯಕ್ಕಾಗಿ ಮಹಾ ಅವಮಾನವನ್ನು, ಅಪಕೀರ್ತಿ, ಶೋಧನೆಗಳು ಮತ್ತು ಮಹಾ ಹಿಂಸೆಗಳನ್ನು ಸಂತೋಷದಿಂದ ಸಹಿಸಿಕೊಂಡು ಕರ್ತನು ಅನುಭವಿಸಿದಂತೆ ಹೆಚ್ಚು ಕಡಿಮೆ ಅನುಭವಿಸಿ ಆತನ ಮಾದರಿಯಂತೆ ನಡೆದಿರುವರೋ ಅಂಥವರು ಅವರ ನಂಬಿಕೆಗೆ ತಕ್ಕಂತೆ ಅವರ ತ್ಯಾಗ, ಬಲಿದಾನಗಳನ್ನು ತೋರಿಸಿರುವರೋ, ಅಂಥವರು ಮುಂದಿನ ಕಾಲದಲ್ಲಿ ಶ್ರೇಷ್ಠ ಬಹುಮಾನವನ್ನು ಪಡೆಯುವರು. ಅಪೋಸ್ತಲನು ಹೇಳುವಂತೆ “ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ, ಇನ್ನೊಂದು ನಕ್ಷತ್ರಕ್ಕೂ ಹೆಚ್ಚು ಕಡಿಮೆಯುಂಟಷ್ಟೆ” -Z'01, 55 (ಖ 2760).

* * *

ಯಾವನು ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು. -ಮತ್ತಾಯ 6:24

ನೀವು ದೇವರನ್ನೂ, ಧನವನ್ನೂ ಪ್ರೀತಿಸಲಾರಿರಿ. ಅನುಭವ ಮತ್ತು ಅಭಿಪ್ರಾಯ ಇದನ್ನು ಸಮರ್ಥಿಸುತ್ತದೆ. ಹೀಗಿರುವಲ್ಲಿ ನಾವು ಗಮನಿಸುವದೇನೆಂದರೆ, ಮನುಷ್ಯರು ಆತ್ಮಿಕ ವಿಷಯಗಳಲ್ಲಿ ತಣ್ಣಗೂ ಅಥವಾ ಬೆಚ್ಚಗಿರುತ್ತಾರೆ. ನಾವು ಮೊದಲು ದೇವರ ರಾಜ್ಯಕ್ಕಾಗಿ ತವಕಪಡುವವರಾಗಿರಬೇಕು. ಈ ವಿಷಯವು ನಮ್ಮ ಜೀವನದ ಧ್ಯೇಯವಾಗಿರಬೇಕು. ನಮ್ಮ ಎಲ್ಲಾ ಸಮಯ, ಗಮನ, ಯೋಚನೆ, ಶಕ್ತಿ ನಮ್ಮಲ್ಲಿರುವ ಪ್ರಭಾವ ಇದಕ್ಕಾಗಿ ಉಪಯೋಗಿಸಲ್ಪಡಬೇಕು. ಹಾಗೂ ನಮ್ಮ ಈಗಿನ ಜೀವನ ಸಾಗಿಸುವದನ್ನು ಹೊರತುಪಡಿಸಿ, ಪ್ರೀತಿ ಮತ್ತು ಉತ್ಸಾಹಭರಿತರಾಗಿ ಕೆಲವು ವೇಳೆ ಈಗಿನ ಜೀವನದ ಹಿತವನ್ನು ಪರಲೋಕದ ವಸ್ತುಗಳಿಗಾಗಿ ತ್ಯಾಗ ಮಾಡಬೇಕಾಗುವದು-Z'01, 61 (2764).

* * * * * * * *

ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ. ನನ್ನ ಬಾಯಿ ನಿನ್ನನ್ನು ಕೀರ್ತಿಸುವದು.
-ಕೀರ್ತನೆ 63:3

ಯಾರು ಕರ್ತನ ಕೃಪೆಯನ್ನು ಸವಿದಿದ್ದಾರೋ, ಯಾರು ಕರ್ತನ ಅನುಗ್ರಹವನ್ನು ತಮ್ಮ ಜೀವಕ್ಕಿಂತ ಶ್ರೇಷ್ಠವೆಂದಣಿಸಿದ್ದಾರೋ ಮತ್ತು ಸಂತೋಷವಾಗಿ ತಮಗಿರುವ ಪ್ರಾಪಂಚಿಕ ಒಳ್ಳೆಯ ವಸ್ತುಗಳನ್ನೂ, ವಿಷಯಗಳನ್ನೂ ನಿರೀಕ್ಷೆ ಮತ್ತು ಆಶೆಗಳನ್ನು ಕರ್ತನ ಯಜ್ಞವೇದಿಯ ಮೇಲೆ ಸಮರ್ಪಿಸಿರುವರೋ, ಅವರು ಕತ್ತಲೆಯಿಂದ ದಿವ್ಯ ಮತ್ತು ಆಶ್ಚರ್ಯಕರವಾದ ಬೆಳಕಿಗೆ ಕರೆದಿರುವ ಕರ್ತನ ಶುಭ ಸಮಾಚಾರವನ್ನು ಸಂತೋಷದಿಂದ ಇತರರಿಗೆ ತಿಳಿಸುತ್ತಾರೆ. ಈ ಶುಭ ಸಮಾಚಾರವನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳದೆ ಅದನ್ನು ಸಾರುವದರಲ್ಲಿ ಸಂತೋಷಪಡುವರು ಹಾಗೂ ದೇವರ ಕೃಪೆಯನ್ನು ಪಡೆದು ಸಾರುವಾಗ ಅವರಿಗೆ ಕಷ್ಟ, ಹಣದ ವ್ಯಯ, ಸ್ನೇಹಿತರನ್ನು ಕಳೆದುಕೊಂಡು ಕಷ್ಟಪಡುವವರಾಗಿದ್ದು, ಕೆಲವು ವೇಳೆ ಕುಟುಂಬದಲ್ಲಿ ಒಡಕು, ಲೋಕದ ಹೀಯಾಳಿಕೆ ಹಾಗೂ ನಾಮಾಂಕಿತ ಸಭೆಯ ದೂಷಣೆಗೆ ಒಳಗಾದರೂ ಇವುಗಳನ್ನು ಬದಿಗಿಟ್ಟು ಸುವಾರ್ತೆಯನ್ನು ಸಂತೋಷದಿಂದ ಸಾರುವರು-Z '01, 246 (ಖ 2850).

* * *

* * *

* * *